



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - ೬-ಸಿ Part - VI-C	ಕಲಬುರಗಿ, ಸೋಮವಾರ, ೨೫, ಜನವರಿ, ೨೦೨೧ (ಮಾಘ ,೦೫, ಶಕವರ್ಷ, ೧೯೪೨) KALABURAGI, MONDAY, 25, JANUARY, 2021 (Magha,05,ShakaVarsha,1942)	ನಂ. ೧೫ No. 15
---------------------------	---	------------------

ಜಿಲ್ಲಾಧಿಕಾರಿ ಕಲಬುರಗಿ ರವರ ನಡುವಳಿಗಳು

ವಿಷಯ: ಗ್ರಾಮ ಪಂಚಾಯತ ಸಾರ್ವತ್ರಿಕ ಚುನಾವಣೆ-2020ರ ನಂತರ ಕಲಬುರಗಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳಿಗೆ 30 ತಿಂಗಳ ಮೊದಲನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಮೀಸಲಾತಿಯನ್ನು ನಿಗದಿಪಡಿಸುವ ಕುರಿತು.

ಉಲ್ಲೇಖ: ಮಾನ್ಯ ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ:ರಾಚುಆ/211/ಇಜಿಪಿ/2020 ದಿನಾಂಕ:01.01.2021

ಪೀಠಿಕೆ:-

ಮಾನ್ಯ ರಾಜ್ಯ ಚುನಾವಣಾ ಆಯೋಗ, ಕರ್ನಾಟಕ ಬೆಂಗಳೂರು ರವರು ಉಲ್ಲೇಖದನ್ವಯ ಗ್ರಾಮ ಪಂಚಾಯತ ಸಾರ್ವತ್ರಿಕ ಚುನಾವಣೆ-2020ರ ನಂತರ ಮೊದಲನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿಯನ್ನು ನಿಗದಿಪಡಿಸಲು ನಿರ್ದೇಶನಗಳನ್ನು ನೀಡಿ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 44ರ ಪ್ರಕಾರ ಕಲಬುರಗಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳಿಗೆ ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಹಿಂದುಳಿದ ವರ್ಗ ಅ, ಹಿಂದುಳಿದ ವರ್ಗ ಬ, ಸಾಮಾನ್ಯ ಸ್ಥಾನಗಳಿಗೆ ಮತ್ತು ಈ ಪ್ರವರ್ಗಗಳಲ್ಲಿ ಮಹಿಳೆಯರಿಗೆ ಮೀಸಲಿರಿಸಿದ ಅಧ್ಯಕ್ಷ ಹುದ್ದೆ ಹಾಗೂ ಉಪಾಧ್ಯಕ್ಷರ ಹುದ್ದೆಗಳ ಸಂಖ್ಯೆಗಳನ್ನು ಕೆಳಗೆ ತೋರಿಸಿದಂತೆ ನಿಗದಿಪಡಿಸಿರುತ್ತಾರೆ.

ಕ್ರ. ಸಂ	ವರ್ಗ	ಒಟ್ಟು ಸ್ಥಾನಗಳು	ಸಾಮಾನ್ಯ	ಮಹಿಳೆ
1	ಅನುಸೂಚಿತ ಜಾತಿ	9	4	5
2	ಅನುಸೂಚಿತ ಪಂಗಡ	1	0	1
3	ಹಿಂದುಳಿದ ವರ್ಗ ಅ	3	1	2
4	ಹಿಂದುಳಿದ ವರ್ಗ ಬ	1	1	0
5	ಸಾಮಾನ್ಯ	14	8	6
ಒಟ್ಟು		28	14	14

ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಹುದ್ದೆಗಳಿಗೆ ಮೀಸಲಾತಿಯನ್ನು ನಿಗದಿಪಡಿಸುವಲ್ಲಿ ರಾಜ್ಯ ಚುನಾವಣಾ ಆಯೋಗದಿಂದ ನೀಡಲಾದ ನಿರ್ದೇಶನಗಳನ್ನು ಕೆಳಗೆ ತೋರಿಸಿದಂತೆ ಗಣನೆಗೆ ತೆಗೆದುಕೊಳ್ಳಲಾಗಿದೆ.

- 1993, 2000 ಮೊದಲನೇ ಅವಧಿ, 2000 ಎರಡನೇ ಅವಧಿ, 2005 ಮೊದಲನೇ ಅವಧಿ, 2005 ಎರಡನೇ ಅವಧಿ, ಮತ್ತು 2010ರ ಮೊದಲನೇ ಅವಧಿ, 2010ರ ಎರಡನೇ ಅವಧಿ ಹಾಗೂ 2015ರ ಚುನಾವಣೆ ನಂತರ 5 ವರ್ಷದ ಒಂದು ಅವಧಿಗೆ ನಿಗದಿಪಡಿಸಲಾದ ಮೀಸಲಾತಿಯನ್ನು ಪರಿಗಣಿಸಿ ಈ ಎಲ್ಲಾ ಅವಧಿಗಳಲ್ಲಿ ನಿಗದಿಪಡಿಸಲಾದ ಮೀಸಲಾತಿಯನ್ನು ಹೊರತುಪಡಿಸಿ ಪ್ರಸ್ತುತ ಅವಧಿಗೆ ಮೀಸಲಾತಿಯನ್ನು ನಿಗದಿಪಡಿಸಲಾಗಿದೆ. ಆದರೆ ಕೆಲವೊಂದು ಅನಿವಾರ್ಯ ಪ್ರಕರಣಗಳಲ್ಲಿ ನಿಗದಿಪಡಿಸಬೇಕಾದ ಸ್ಥಾನಗಳಿಗಿಂತ ಕಡಿಮೆ ಪಂಚಾಯಿತಿಗಳು ಇದ್ದಲ್ಲಿ ಆಗ 1993, 2000 I&II, 2005 I&II ಮತ್ತು 2010 I&II ಸಾಲಿನಲ್ಲಿ ಅದೇ ವರ್ಗಕ್ಕೆ ಮೀಸಲಿರಿಸಿದ ಪಂಚಾಯಿತಿಗಳನ್ನು ಪುನರಾವರ್ತನೆಯಾಗಿ ತೆಗೆದುಕೊಳ್ಳಲಾಗಿದೆ.
- ಯಾವುದೇ ಪ್ರವರ್ಗದಲ್ಲಿ ಮೀಸಲಾತಿ ನಿಗದಿಪಡಿಸುವಾಗ, ಅತ್ಯಂತ ಹೆಚ್ಚು ಸದಸ್ಯರು ಹೊಂದಿರುವ ಗ್ರಾಮ ಪಂಚಾಯಿತಿಗಳನ್ನು ನೇರವಾಗಿ ನಿಗದಿಪಡಿಸಲಾಗಿದೆ. ನಂತರ ಸಮಸಂಖ್ಯೆ ಸದಸ್ಯರನ್ನು ಹೊಂದಿದ ಗ್ರಾಮ ಪಂಚಾಯಿತಿಗಳಿಗೆ ಲಾಟರಿ ಎತ್ತುವ ಮೂಲಕ ಉಳಿದ ಸ್ಥಾನಗಳನ್ನು ನಿಗದಿಪಡಿಸಲಾಗಿದೆ.
- ಮೊದಲನೇಯದಾಗಿ ಅನುಸೂಚಿತ ಜಾತಿ ಸ್ಥಾನಗಳ ಮೀಸಲಾತಿ ನಂತರ ಅನುಸೂಚಿತ ಜಾತಿ ಮಹಿಳಾ ಸ್ಥಾನಗಳನ್ನು ಮೀಸಲಿರಿಸಿದೆ.
- ಎರಡನೇಯದಾಗಿ ಅನುಸೂಚಿತ ಪಂಗಡ ಸ್ಥಾನಗಳ ಮೀಸಲಾತಿ ನಂತರ ಅನುಸೂಚಿತ ಪಂಗಡಗಳ ಮಹಿಳಾ ಸ್ಥಾನಗಳನ್ನು ಮೀಸಲಿರಿಸಲಾಗಿದೆ.
- ನಂತರ ಹಿಂದುಳಿದ ವರ್ಗ-ಅ ಸ್ಥಾನಗಳ ಮೀಸಲಾತಿ ನಂತರ ಅದರಲ್ಲಿ ಮಹಿಳಾ ಸ್ಥಾನಗಳಿಗೆ ತದನಂತರ ಹಿಂದುಳಿದ ವರ್ಗ-ಬ ಸ್ಥಾನಗಳ ಮೀಸಲಾತಿ ನಂತರ ಅದರಲ್ಲಿ ಮಹಿಳಾ ಸ್ಥಾನಗಳಿಗೆ ಮೀಸಲಾತಿಯನ್ನು ನಿರ್ಧರಿಸಲಾಗಿದೆ.
- ಅಂತಿಮವಾಗಿ ಅನುಸೂಚಿತ ಜಾತಿ, ಅನುಸೂಚಿತ ಪಂಗಡ, ಹಿಂದುಳಿದ ವರ್ಗ-ಅ ಮತ್ತು ಹಿಂದುಳಿದ ವರ್ಗ-ಬ ಗಳಲ್ಲಿ ಆಯ್ಕೆಯಾಗಿ ಬಾಕಿ ಉಳಿದ ಪಂಚಾಯಿತಿಗಳನ್ನು ಸಾಮಾನ್ಯ ಎಂದು ಪರಿಗಣಿಸಿ ಇದರಲ್ಲಿ ಅತಿ ಹೆಚ್ಚು ಮಹಿಳಾ ಸದಸ್ಯ ಸ್ಥಾನಗಳನ್ನು ಹೊಂದಿರುವ ಪಂಚಾಯಿತಿಗಳನ್ನು ಸಾಮಾನ್ಯ ಮಹಿಳೆ ಎಂದು ಮೀಸಲಿರಿಸಲಾಗಿದೆ.
- ಮೊದಲು ತಾಲ್ಲೂಕಿನ ಎಲ್ಲಾ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಸ್ಥಾನಗಳ ಮೀಸಲಾತಿ ಮುಕ್ತವಾದ ನಂತರ ಉಪಾಧ್ಯಕ್ಷ ಸ್ಥಾನಗಳ ಮೀಸಲಾತಿ ಪ್ರಕ್ರಿಯೆಯನ್ನು ಮಾಡಲಾಗಿದೆ.
- ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿ ಮಾಡುವಾಗ ಕೆಳಗಿನ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ. ಒಂದೇ ಗ್ರಾಮ ಪಂಚಾಯಿತಿಯಲ್ಲಿ ಈ ಕೆಳಕಂಡ ವರ್ಗಗಳನ್ನು ನಿಗದಿಪಡಿಸಿರುವುದಿಲ್ಲ.

ಅಧ್ಯಕ್ಷ	ಉಪಾಧ್ಯಕ್ಷ
ಅನುಸೂಚಿತ ಜಾತಿ	ಅನುಸೂಚಿತ ಜಾತಿ
ಅನುಸೂಚಿತ ಜಾತಿ	ಅನುಸೂಚಿತ ಪಂಗಡ
ಅನುಸೂಚಿತ ಪಂಗಡ	ಅನುಸೂಚಿತ ಪಂಗಡ
ಅನುಸೂಚಿತ ಪಂಗಡ	ಅನುಸೂಚಿತ ಜಾತಿ
ಹಿಂದುಳಿದ ವರ್ಗ-ಅ	ಹಿಂದುಳಿದ ವರ್ಗ-ಅ
ಹಿಂದುಳಿದ ವರ್ಗ-ಬ	ಹಿಂದುಳಿದ ವರ್ಗ-ಬ
ಮಹಿಳೆ	ಮಹಿಳೆ

ಆದರೆ ಅನಿವಾರ್ಯ ಪ್ರಕರಣಗಳಲ್ಲಿ ಕೆಲವು ಗ್ರಾಮ ಪಂಚಾಯಿತಿಗಳ ಉಪಾಧ್ಯಕ್ಷ ಸ್ಥಾನಗಳನ್ನು ಮಹಿಳೆಗೆ ಮೀಸಲಿರಿಸುವಾಗ ಆ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನವು ಮಹಿಳೆಯಾಗಿರುತ್ತದೆ.

ಪ್ರಯುಕ್ತ ರಾಜ್ಯ ಚುನಾವಣಾ ಆಯೋಗದ ಮಾರ್ಗಸೂಚಿಗಳನ್ನು ಅನುಸರಿಸಿ ಕಲಬುರಗಿ ಜಿಲ್ಲೆಯ ಕಲಬುರಗಿ ತಾಲ್ಲೂಕಿನ ಗ್ರಾಮ ಪಂಚಾಯಿತಿಗಳ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿಯನ್ನು, ಎಲ್ಲಾ ಗ್ರಾಮ ಪಂಚಾಯಿತಿ ಸದಸ್ಯರ ಸಮಕ್ಷಮದಲ್ಲಿ ದಿನಾಂಕ: 22.01.2021 ರಂದು ನಿಗದಿಪಡಿಸಿ ಈ ಕೆಳಗಿನಂತೆ ಆದೇಶಿಸಿದೆ.

ಆದೇಶ

ಸಂಖ್ಯೆ:ಕಂ/ಚುನಾ/ಗ್ರಾಪಂಚು/46/2020-21

ದಿನಾಂಕ: 22.01.2021

ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಅಧಿನಿಯಮ 1993ರ ಪ್ರಕರಣ 44ರ ಉಪ ಪ್ರಕರಣ 2(ಎ)ರ ಅಧಿಕಾರದನ್ವಯ ಹಾಗೂ ರಾಜ್ಯ ಚುನಾವಣಾ ಆಯೋಗದ ಆದೇಶ ಸಂಖ್ಯೆ: ರಾಚುಆ:211:ಇಜಿಪಿ:2020 ದಿನಾಂಕ: 01.01.2021ರ ಮಾರ್ಗಸೂಚಿಗೆ ಒಳಪಟ್ಟು **ಶ್ರೀಮತಿ ವಿ. ವಿ. ಜ್ಯೋತ್ಸನಾ ಭಾ.ಆ.ಸೇ** ಎಂಬ ಹೆಸರಿನ ಕಲಬುರಗಿ ಜಿಲ್ಲೆಯ ಜಿಲ್ಲಾಧಿಕಾರಿಯಾದ ನಾನು ಕಲಬುರಗಿ ಜಿಲ್ಲೆಯ ಕಲಬುರಗಿ ತಾಲ್ಲೂಕಿನ ಗ್ರಾಮ ಪಂಚಾಯತಿಗಳಿಗೆ 30 ತಿಂಗಳ ಮೊದಲನೇ ಅವಧಿಗೆ ಅಧ್ಯಕ್ಷರ ಮತ್ತು ಉಪಾಧ್ಯಕ್ಷರ ಹುದ್ದೆಗಳನ್ನು ಈ ಆದೇಶದೊಂದಿಗೆ ಲಗತ್ತಿಸಿರುವ ಅನುಬಂಧದಲ್ಲಿನಂತೆ ಮೀಸಲಿರಿಸಿ ಆದೇಶಿಸುತ್ತೇನೆ.

(ವಿ.ವಿ. ಜ್ಯೋತ್ಸನಾ ಭಾ.ಆ.ಸೇ)
ಜಿಲ್ಲಾಧಿಕಾರಿ ಕಲಬುರಗಿ

ಅನುಬಂಧ

ಜಿಲ್ಲೆಯ ಹೆಸರು:ಕಲಬುರಗಿ

ತಾಲ್ಲೂಕಾ ಹೆಸರು:ಕಲಬುರಗಿ

ಕ್ರ. ಸಂ.	ಗ್ರಾಮ ಪಂಚಾಯತಿಯ ಸಂಖ್ಯೆ ಮತ್ತು ಹೆಸರು	ಅಧ್ಯಕ್ಷರ ಮೀಸಲಾತಿ	ಉಪಾಧ್ಯಕ್ಷರ ಮೀಸಲಾತಿ
1	2	3	4
01	01-ಅವರಾದ (ಬಿ)	ಸಾಮಾನ್ಯ ಮಹಿಳೆ	ಹಿಂದುಳಿದ ವರ್ಗ ಬ
02	02-ಆಲಗೊಡ	ಸಾಮಾನ್ಯ	ಅನುಸೂಚಿತ ಜಾತಿ ಮಹಿಳೆ
03	03-ಕಲ್ಲಹಂಗರಗಾ	ಹಿಂದುಳಿದ ವರ್ಗ ಬ	ಸಾಮಾನ್ಯ ಮಹಿಳೆ
04	04-ಕುಮಸಿ	ಅನುಸೂಚಿತ ಜಾತಿ ಮಹಿಳೆ	ಸಾಮಾನ್ಯ
05	05-ಭೂಪಾಲತೆಗನೂರ	ಸಾಮಾನ್ಯ ಮಹಿಳೆ	ಅನುಸೂಚಿತ ಪಂಗಡ ಮಹಿಳೆ
06	06-ಹರಸೂರ	ಅನುಸೂಚಿತ ಜಾತಿ ಮಹಿಳೆ	ಸಾಮಾನ್ಯ
07	07-ಶ್ರೀನಿವಾಸ ಸರಡಗಿ	ಸಾಮಾನ್ಯ	ಅನುಸೂಚಿತ ಜಾತಿ ಮಹಿಳೆ
08	08-ಸಣ್ಣೂರ	ಸಾಮಾನ್ಯ ಮಹಿಳೆ	ಅನುಸೂಚಿತ ಜಾತಿ
09	09-ನಂದೂರ ಕೆ	ಅನುಸೂಚಿತ ಜಾತಿ	ಸಾಮಾನ್ಯ ಮಹಿಳೆ
10	10-ಕುಸನೂರ	ಸಾಮಾನ್ಯ ಮಹಿಳೆ	ಅನುಸೂಚಿತ ಜಾತಿ
11	11-ಹಾಗರಗಾ	ಸಾಮಾನ್ಯ	ಅನುಸೂಚಿತ ಜಾತಿ ಮಹಿಳೆ
12	12-ನಂದಿಕೂರ	ಅನುಸೂಚಿತ ಜಾತಿ ಮಹಿಳೆ	ಸಾಮಾನ್ಯ
13	13-ಖಣದಾಳ	ಸಾಮಾನ್ಯ	ಅನುಸೂಚಿತ ಜಾತಿ ಮಹಿಳೆ
14	14-ಫರಹತಾಬಾದ	ಸಾಮಾನ್ಯ	ಸಾಮಾನ್ಯ ಮಹಿಳೆ
15	15-ಸರಡಗಿ ಬಿ	ಹಿಂದುಳಿದ ವರ್ಗ ಅ ಮಹಿಳೆ	ಅನುಸೂಚಿತ ಜಾತಿ
16	16-ಕೀರಣಗಿ	ಅನುಸೂಚಿತ ಜಾತಿ	ಹಿಂದುಳಿದ ವರ್ಗ ಅ ಮಹಿಳೆ

೪

ಕ್ರ. ಸಂ.	ಗ್ರಾಮ ಪಂಚಾಯತಿಯ ಸಂಖ್ಯೆ ಮತ್ತು ಹೆಸರು	ಅಧ್ಯಕ್ಷರ ಮೀಸಲಾತಿ	ಉಪಾಧ್ಯಕ್ಷರ ಮೀಸಲಾತಿ
1	2	3	4
17	17-ಫೀರೋಜಾಬಾದ	ಸಾಮಾನ್ಯ ಮಹಿಳೆ	ಸಾಮಾನ್ಯ
18	18-ಕವಲಗಾ ಬಿ	ಅನುಸೂಚಿತ ಜಾತಿ	ಸಾಮಾನ್ಯ ಮಹಿಳೆ
19	19-ಬಸವಪಟ್ಟಣ	ಹಿಂದುಳಿದ ವರ್ಗ ಅ	ಅನುಸೂಚಿತ ಜಾತಿ ಮಹಿಳೆ
20	20-ಮಿಣಜಗಿ	ಹಿಂದುಳಿದ ವರ್ಗ ಅ ಮಹಿಳೆ	ಅನುಸೂಚಿತ ಜಾತಿ
21	21-ಹೇರೂರ ಬಿ	ಸಾಮಾನ್ಯ	ಹಿಂದುಳಿದ ವರ್ಗ ಅ ಮಹಿಳೆ
22	22-ಪಟ್ಟಣ	ಸಾಮಾನ್ಯ	ಸಾಮಾನ್ಯ ಮಹಿಳೆ
23	23-ಭೀಮಳ್ಳಿ	ಅನುಸೂಚಿತ ಜಾತಿ ಮಹಿಳೆ	ಹಿಂದುಳಿದ ವರ್ಗ ಅ
24	24-ಶರಣಸಿರಸಗಿ	ಅನುಸೂಚಿತ ಪಂಗಡ ಮಹಿಳೆ	ಸಾಮಾನ್ಯ
25	25-ಮೇಳಕುಂದಾ ಬಿ	ಸಾಮಾನ್ಯ ಮಹಿಳೆ	ಸಾಮಾನ್ಯ
26	26-ಸಾವಳಗಿ ಬಿ	ಅನುಸೂಚಿತ ಜಾತಿ ಮಹಿಳೆ	ಸಾಮಾನ್ಯ
27	27-ಕಡಣಿ	ಸಾಮಾನ್ಯ	ಸಾಮಾನ್ಯ
28	28-ತಾಜಸೂಲ್ತಾನಪುರ	ಅನುಸೂಚಿತ ಜಾತಿ	ಸಾಮಾನ್ಯ ಮಹಿಳೆ

(ವಿ.ವಿ. ಜ್ಯೋತ್ಸ್ನಾ ಭಾ.ಆ.ಸೇ)
ಜಿಲ್ಲಾಧಿಕಾರಿ ಕಲಬುರಗಿ